



# ಇಲ್ಲಿ ನೇಮ್ಮದಿ ಅಲ್ಲಿ ಧಾವಂತ..!

‘ಮ

ನನ್ನ ಪ್ರಶಾಂತವಾಗಿರಲು ‘ಯೋಗ’ ದ ನಂಬಿ ಅತ್ಯವಶ್ಯ.  
ದೇಹದೊಳಗಿನ ಕಲ್ಪಗಳನ್ನು ಹೊರಹಾಕ, ಅಂಗಾಂಗಗಳು  
ಚಟುವಟಿಕೆಯಿಂದ ಇರಿಸುವ ಯೋಗ, ಮನಸನ್ನು ಸದಾ  
ಅಹಾಂಕರವಾಗಿಸುತ್ತದೆ. ಯೋಗದ ಸಾಂತ್ಯವಿದ್ವರೆ ಅಸ್ತ್ರತ್ಯಿಯ ಹಂಗು  
ಬೆಕಾಗಿಲ್ಲ...

ಹೀಗೆ ಯೋಗದ ಅನುಭವ ಹಂಚಿಕೆಂದವರು ಅಮೆರಿಕದ ಅಲಾಸ್ಕಾದಿನದ  
ಬಂದಿರುವ ಕ್ರಿಸ್ತಿ, ಮೈಸೂರಿನ ಕೃಷ್ಣಪುರುಂಪರಂನಲ್ಲಿರುವ ‘ಪಾತಂಜಲಿ  
ಅಷ್ಟಾಂಗ ವಿನ್ಯಾಸ ಯೋಗ’ ಶಾಲೆಯಲ್ಲಿ ಯೋಗ ಕಲ್ಯಾಂತಿಲು ಬಂದಿರುವ ಕ್ರಿಸ್ತಿ  
ಅವರಿಗೆ 30 ವರ್ಷಗಳಿಂದ ಯೋಗದ ನಂಬಿ ಇದೆ. ಸಮಾಲೋಚಕಿ, ಎನಜಿ-  
ವರ್ಕರ್‌ ಹಾಗೂ ಯೋಗ ಶಿಕ್ಷಕಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.  
ಧ್ಯಾನ, ಯೋಗ, ಪ್ರಾಣಾಯಾಮದಲ್ಲಿ ಪರಿಪೂರ್ಣತೆ ಸಾಧಿಸಲು ಕ್ರಿಸ್ತಿ  
ಭಾರತಕ್ಕೆ ಬಂದಿದ್ದಾರೆ. ಸಮಾಜ ವಿಜ್ಞಾನದಲ್ಲಿ ಬಿ.ಎ ಹಾಗೂ  
ಮನೋವಿಜ್ಞಾನದಲ್ಲಿ ಎಂ.ಎ ಪದವಿ ಪಡೆದಿದ್ದಾರೆ.

ಯೋಗದ ಮಹತ್ವವನ್ನು ಏಷ್ಟಕ್ಕೆ ಸಾರಿದ ಮೈಸೂರಿಗೆ ಪ್ರತಿವರ್ಷ  
ಸಾವಿರಾರು ವಿದೇಶಿಗರು ಭೇಟಿ ನೀಡುತ್ತಾರೆ. ಅದರಲ್ಲಿ ಬಹುತೇಕರು ಯೋಗ  
ಕಲ್ಯಾಂತಿಲು ಉದ್ದೇಶಕ್ಕಾಗಿಯೇ ಇಲ್ಲಿಗೆ ಬರುತ್ತಾರೆ. ವಿದೇಶಿಗರಲ್ಲಿ  
ಜಾಗ್ರತ್ವವಾಗಿರುವ ಆರೋಗ್ಯ ಪ್ರಚ್ಛೇಗೆ ಇದು ಸಾಕ್ಷಿ. 55ರ ಹರೆಯದಲ್ಲಿ  
ವಿಕಾಂಗಿಯಾಗಿ ಭಾರತಕ್ಕೆ ಬಂದಿರುವ ಕ್ರಿಸ್ತಿ ಅವರದ್ದು ಬತ್ತತ್ವದ ಉತ್ತಾಹ.

ಭಾರತೀಯರ ಸೈಕಲ್‌ಪರ ಕಾಳಜಿಯನ್ನು ಬಹುವಾಗಿ ಮೆಚ್ಚಿಕೊಳ್ಳುವ  
ಅವರು, ಮೈಸೂರಿನ ರಸ್ತೆಗಳಲ್ಲಿ ಬೆಳಿಗಿನ ಜಾವ ವಾಯುವಿಹಾರಕ್ಕೆ  
ಹೋಗುವುದೆಂದರೆ ಬಲು ಇಷ್ಟವಂತೆ. ‘ಮುಂಜಾವಿನ ಮಬ್ಬಿಗ್ಗೆ ಲಲ್ಲಿ ಇಡೀ  
ನಗರ ಪ್ರಶಾಂತವಾಗಿರುತ್ತದೆ. ಬೆಳಿಗಿನ ಸೋಬಗ್ಗೆ ಮೈಸೂರಲ್ಲಿ  
ನಡೆದಾಡುವ್ಯಾದಿ ಮನಸ್ಸಿಗೆ ಖುಸಿ’ ಎನ್ನುತ್ತಾರೆ ಕ್ರಿಸ್ತಿ.

‘ಭಾರತಕ್ಕೆ ಬರುವ ಮೊದಲು ಇಲ್ಲಿ ವಿದೇಶಿಗಿಗೆ ತೋಡರೆ ಕೊಡುತ್ತಾರೆ  
ಎಂಬ ಭಾವನೆ ನನ್ನಲ್ಲಿತ್ತು. ಇಂತಹ ಬಂದರೆಡು ಕಹಿ ಫೋನೆಗಳನ್ನು ಕೇಳಿದ್ದೆ.  
ಆದರೆ, ವಾಸ್ತವ ಭಿನ್ನವಾಗಿದೆ. ಮಹಿಳೆಯರಿಗೆ ಭಾರತ ಸುರಕ್ಷತ ದೇಶ  
ಎಂಬುದು ನನ್ನ ಅನುಭವ. ಪ್ರತಿದಿನ ಬೇಳ್ಣಿಗೆ 5 ಗಂಟೆಗೆ ಎದ್ದು ವಾಯು  
ವಿಹಾರಕ್ಕೆ ಹೋಗುತ್ತೇನೆ. ಆ ರೀತಿಯ ಕಹಿ ಫೋನೆಗಳು ಏಂದಿಗೂ ನಡೆದಿಲ್ಲ.  
ಇಲ್ಲಿಯ ರಸ್ತೆಗಳಲ್ಲಿ ನಡೆದಾಡುವಾಗ ಆತ್ಮಕ ಎದುರಾಗುವುದಿಲ್ಲ’ ಎನ್ನುತ್ತಾರೆ  
ಅವರು.

‘ನಾನು ಹೋಡಿದಂತೆ ಇಲ್ಲಿನ ಮಹಿಳೆಯರಿಗೆ ಅಪೋಂದು ಪ್ರಾತಿನಿಧಿ  
ಹಿಸ್ತಿಲ್ಲ. ಇಲ್ಲಿನ ಯಾವತಿಯರು, ಮಹಿಳೆಯರು ಕ್ರಿಡೆ, ರಾಜಕೀಯ  
ಮೊದಲಾದ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಗಮನ ಸೇಳಿದಿದ್ದಾರೆ ನಿಜ.  
ಆದರೆ, ಅದರ ಹೊರತಾಗಿಯೂ ಸಂಪೂರ್ಣ ಸ್ವಾಯತ್ತತೆ, ಸ್ವಾತಂತ್ರ್ಯ  
ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇದು ನನ್ನ ಮನಸ್ಸಿಗೆ ನಿಜಕ್ಕೂ ನೋವಂಟು  
ಮಾಡಿದೆ. ಅಮೆರಿಕದಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧಿ, ಸ್ವತಂತ್ರವಾಗಿ  
ಬದುಕುವ ಹಕ್ಕು ಇದೆ ಎಂದು ಮಹಿಳೆಯರ ಬಗೆಗಿನ ಕಾಳಜಿಯನ್ನು  
ತೋರುತ್ತಾರೆ ಕ್ರಿಸ್ತಿ.

‘ಕನಾರ್ಕಪಕದಲ್ಲಿ ಮೈಸೂರು ಬಿಟ್ಟರೆ ಅವರಿಗೆ ಬೇರೆ ಸ್ಥಳಗಳನ್ನು ವಿಶೇಷಸಲು  
ಸಮಯ ನೀಡಿಕೊಂಡು. ‘ಸಮಯದ ಅಭಾವದಿಂದ ಭಾರತವನ್ನು ಸುತ್ತಲು  
ಸಾಧ್ಯವಾಗಿಲ್ಲ. ಮೈಸೂರು ಅರಮನೆ, ಮೃಗಾಲಯ, ಗಣಪತಿ ಸಂಕ್ಷಿದಾನಂದ  
ಅಶ್ವಮಾದ ಬೋನ್ನಾಯ್ ಉದ್ದಾನ ನೋಡಿದ್ದೇನೆ. ಈ ಉದ್ದಾನ ನಿಜಕ್ಕೂ  
ಅಶ್ವಯ ಉಂಟು ಮಾಡಿತು’ ಎನ್ನುವ ಕ್ರಿಸ್ತಿ, ಕುಟುಂಬದೊಂದಿಗೆ ಭಾರತ  
ಸುತ್ತುವ ಆಸೆ ಹೊಂದಿದ್ದಾರೆ.



||| ಅಮೆರಿಕದ ಅಲಾಸ್ಕಾದಿನ ಬಂದ ಕ್ರಿಸ್ತಿ

‘ಇಲ್ಲಿ ನೇಮ್ಮದಿ, ಅಲ್ಲಿ (ಅಮೆರಿಕದ) ಧಾವಂತೆ ಇದು ಎರಡು ದೇಶಗಳ  
ಜೀವನ ಕ್ಷೇತ್ರದಲ್ಲಿ ಇರುವ ಬಹುದೊಡ್ಡ ವ್ಯಾತಾಸ. ಹಣ ಗಳಿಕೆ ಹಾಗೂ  
ಖ್ಯಾತಿ ಪಡೆಯುವ ತುಡಿತ ಅಲ್ಲಿನ ಜನರಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ,  
ಸದಾ ಜಂಜಾಟದಲ್ಲೇ ಇರುತ್ತಾರೆ. ಎಲ್ಲಿಯೂ ಒಂದೆಡೆ ನೆಲೆ ನಿಲ್ಲುವುದಿಲ್ಲ.  
ಆದರೆ, ಇಲ್ಲಿಯ ಜೀವನವೆ ವಿಧಾನವೇ ಭಿನ್ನ. ಇರುವುದರಲ್ಲೇ ನೇಮ್ಮದಿ  
ಕಂಡುಹಿಂಬಿಲ್ಲ ಭಾರತೀಯರು ಬಂಯಸುತ್ತಾರೆ. ಹಾಗಾಗಿ, ಅಲ್ಲಿಯ  
ಧಾವಂತದ ಬದುಕು ಇಲ್ಲಿಲ್ಲ’ ಎಂಬ ವಿಶೇಷಜ್ಞ ಅವರದು.

‘ಇಲ್ಲಿನ ಉದ್ದಾನಗಳ ನೇಲಹಾಸಿನ ಮೇಲೆ ಕುಳಿತು ಸಮಯ  
ಕಳೆಯುತ್ತೇನೆ. ಸಂಜೀ ಉದ್ದಾನದಲ್ಲಿ ವ್ಯಾಧರು ವಾಯುವಿಹಾರ  
ಮಾಡುವುದು, ಮಕ್ಕಳು ಮೈಮರೆತು ಆಡುವುದನ್ನು ನೋಡುವುದೇ ಚಂಡ.  
ಚಿಡುವಿನ ಮೇಲೆಯಲ್ಲಿ ವಿಶೇಷ ಖಾದ್ಯ ತಯಾರಿಸುವುದು, ಪ್ರಸ್ತುತ ಓದುವುದು,  
ಕುಟುಂಬದ ಜಿಗೆ ಸಮಯ ಕೆಲ್ಲಿಯುತ್ತೇನೆ. ಸಂಗಿತ, ನೃತ್ಯ, ನಟನೆ ನನ್ನ  
ಇಷ್ಟದ ಹವ್ಯಾಸ. ನಾನೇ ರಚಿಸಿದ ಸಾಹಿತ್ಯಕ್ಕೆ ದ್ವಿನಿಯಾಗುವುದು ಇಷ್ಟದ  
ಹವ್ಯಾಸಗಳಲ್ಲಿಯೂ ಇದೆ’ ಎನ್ನುವ ಕ್ರಿಸ್ತಿ, ಕೊಳ್ಳಲು, ಗಿಟಾರ್‌ಗಳನ್ನು  
ನುಡಿಸುತ್ತಾರೆ.

‘ಇಲ್ಲಿನ ಜನರಿಗೆ ಸ್ವಭಾವ ಬಗೆ ಅವ್ಯಾಗಿ ಅರಿವಿಲ್ಲ. ನಾನುಕಿನಲ್ಲಿ ಬಹುತೇಕರು  
ಮನೆಯಿಂದ ಕಸ ತಂಡು ರಸ್ತೆ ಬಿಡಿಯಲ್ಲಿ ಹಾಕುವುದನ್ನು ಕಂಡು  
ಆಶ್ಯಾಯಗೊಂಡಿದ್ದೆ. ಅದು ತಪ್ಪ ಎಂಬ ಅರಿವು ಮಾಡಿದಾಗ ಮಾತ್ರ ಪರಿಸರ  
ಸ್ವಭಾವವಾಗಿರಲು ಸಾಧ್ಯ. ಅಲಾಸ್ಕಾಗೆ ಹೋಲಿಸಿದರೆ ಇಲ್ಲಿ ವಾಯುಮಾಲಿನ್ಯ  
ಹಂಡಿಸಿದೆ’ ಎನ್ನುತ್ತಾರೆ ಅವರು.

■ ಸುಮಾ ಬಿ.